

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |  
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ನಮ್ಮಾಱ್ವಾರ್ ಅರುಳಿಚ್ಚೆಯ್

|| ಮುನಿಯೇ ||

*This document\* has been prepared by*

***Sunder Kidambi***

*with the blessings of*

ಶ್ರೀ ರಂಗರಾಮಾನುಜ ಮಹಾದೇಶಿಕರ್

**His Holiness *śrīmad āṇḍavan* of *śrīraṅgam***

---

\*This was typeset using skt, L<sup>A</sup>T<sub>E</sub>X, Itrans, and the Baraha font.

ಶ್ರೀಃ  
ಶ್ರೀಮತೇ ರಾಮಾನುಜಾಯ ನಮಃ

## ॥ ಮುನಿಯೇ ॥

ಆಱ್‌ವಾರ್ ಪರಮ ಪತ್ತಿಯಾಲ್ ಕನಿಂದು ತಿರುಮಾಲ್ಯೈ ತ್ತಾಂ  
ಅಡೈಂದಮೈಯೈ ಅರುಳಿ ಚ್ಚೆಯ್ದಲ್

‡ಮುನಿಯೇ ! ನಾನ್ಮುಗನೇ ! \* ಮುಕ್ಕಣ್ಣಪ್ಪಾ \* ಎನ್ ಪೊಲ್ಲಾ -  
ಕುನಿವಾಯ್ \* ತ್ತಾಮರೈ ಕುಣ್ ಕರುಮಾಣಿಕ್ಕಮೇ ಎನ್ ಕಳ್ವಾ ! \*  
ತನಿಯೇನ್ ಆರುಯಿರೇ ! \* ಎನ್ ತಲೈ ಮಿಶೈಯಾಯ್ ವಂದಿಟ್ಟು \*  
ಇನಿ ನಾನ್ ಪೋಗಲೊಟ್ಟೇನ್ \* ಒನ್ನುಮ್ ಮಾಯಂ ಶೆಯ್ಯೇಲ್ ಎನ್ನೈಯೇ (೧)

ಮಾಯಂ ಶೆಯ್ಯೇಲ್ ಎನ್ನೈ \*  
ಉನ್ ತಿರುಮಾರ್ವತ್ತು ಮಾಲ್ಯೈ ನಂಗೈ \*  
ವಾಶಂ ಶೆಯ್ ಪೂಂಗುಱಲಾಳ್ \*  
ತಿರುವಾಣೈ ನಿನ್ನಾಣೈ ಕಂಡಾಯ್ \*  
ನೇಶಂ ಶೆಯ್ದುನ್ನೋಡೆನ್ನೈ \*  
ಉಯಿರ್ ವೇಱ್ಱಿ ಒನ್ನಾಗವೇ \*  
ಕೂಶಂ ಶೆಯ್ಯಾದು ಕೊಂಡಾಯ್ \*  
ಎನ್ನೈಕ್ಕೂವಿ ಕೊಳ್ಳಾಯ್ ವಂದಂದೋ ! (೨)

ಕೂವಿ ಕೊಳ್ಳಾಯ್ ವಂದಂದೋ ! \* ಎನ್ ಪೊಲ್ಲಾ ಕುರು ಮಾಣಿಕ್ಕಮೇ ! \*  
ಆವಿಕ್ಕೋರ್ ಪಱ್ಱುಕ್ಕೊಮ್ಮು \* ನಿನ್ನಲಾಲ್ ಅಱ್ಱಿಗಿನ್ನಿಲೇನ್ ಯಾನ್ \*  
ಮೇವಿ ತ್ತೊಱುಂ ಪಿರಮನ್ ಶಿವನ್ \* ಇಂದಿರನ್ ಆದಿಕ್ಕೆಲ್ಲಾಂ \*  
ನಾವಿ ಕುಮಲ ಮುದಱ್ಱಿಱಂಗೇ ! \* ಉಪ್ಪುರ್ ಅಂದದುವೇ (೩)

**Attention:** Please note that the letters ಱ and ಱ denote  $\mu$  and  $\eta$  respectively, in Tamil. Also note that ಱ್ಱ sounds almost like ಱ್ರ , ಱ್ಱೈ like ಱ್ರೈ , and so on. The consonant-cluster ನ್ಱ is pronounced somewhere between ನ್ರ and ನ್ರ್ಱ. It is, however, colloquially acceptable to pronounce the clusters ಱ್ಱ and ನ್ಱ as ತ್ರ and ನ್ರ, respectively.

ಉಮ್ಮರಣ್ ತಣ್ ಪಾಱಿಯೋ !\* ಅದನುಳ್ ಮಿಶೈ ನೀಯೇಯೋ \*  
 ಅಮ್ಮರ ನಱ್ಚೋದಿ !\* ಅದನುಳ್ ಪಿರಮಣ್ ಅರಣ್ ನೀ \*  
 ಉಮ್ಮರುಂ ಯಾದವರುಂ ಪಡೈತ್ತ \* ಮುನಿವಣ್ ಅವಣ್ ನೀ \*  
 ಎಮ್ಮರುಂ ಶಾದಿಕ್ಕಲುಱ್ಱು \* ಎನ್ನೈ ಪ್ಪೋರ ವಿಟ್ಟಿಟ್ಟಾಯೇ (೪)

ಪೋರ ವಿಟ್ಟಿಟ್ಟೆನ್ನೈ \* ನೀ ಪುಱವ್ ಪೋಕ್ಕಲುಱ್ಱಾಲ್ \* ಪಿನ್ನೈ ಯಾಣ್  
 ಆರೈ ಕೊಂಡೆತ್ತೈ ಅಂದೋ !\* ಎನದೆನ್ನದೇ ಯಾಣ್ ಎನ್ನದೇ \*  
 ತೀರ ಇರುಮ್ಮುಂಡ ನೀರ್ ಅದು ಪೋಲ \* ಎನ್ನಾರುಯಿರೈ  
 ಆರ ಪ್ಪರುಗ \* ಎನಕ್ಕಾರಾ ಅಮುದಾನಾಯೇ (೫)

ಎನಕ್ಕಾರಾ ಅಮುದಾಯ್ \* ಎನದಾವಿಯೈ ಇನ್ನುಯಿರೈ \*  
 ಮನಕ್ಕಾರಾಮೈ ಮನ್ನಿ \* ಉಂಡಿಟ್ಟಾಯ್ ಇನಿ ಉಂಡೊಳಿಯಾಯ್ \*  
 ಪುನ ಕ್ಕಾಯಾ ನಿಱತ್ತ \* ಪುಂಡರೀಗ ಕ್ಕಣ್ ಶೆಂಗನಿವಾಯ್ \*  
 ಉನಕ್ಕೇಱುಂ ಕೋಲ ಮಲರ್ ಪ್ಪಾವೈಕ್ಕನ್ನಾ !\* ಎಣ್ ಅನ್ನೇಯೋ ! (೬)

‡ಕೋಲ ಮಲರ್ ಪ್ಪಾವೈಕ್ಕನ್ನಾಗಿಯ \* ಎಣ್ ಅನ್ನೇಯೋ \*  
 ನೀಲ ವರೈ ಇರಂಡು ಪಿಱೈ ಕವ್ವಿ \* ನಿಮಿರ್ಂದದೊಪ್ಪ \*  
 ಕೋಲ ವರಾಗಂ ಒನ್ನಾಯ್ \* ನಿಲಂ ಕೋಟ್ಟಿಡೈ ಕೊಂಡ ಎಂದಾಯ್ \*  
 ನೀಲ ಕ್ಕಡಲ್ ಕಡೈಂದಾಯ್ !\* ಉನ್ನೈ ಪ್ಪೆಱ್ಱಿನಿ ಪ್ಪೋಕ್ಕುವನೋ (೭)

ಪೆಱ್ಱಿನಿ ಪ್ಪೋಕ್ಕುವನೋ \* ಉನ್ನೈ ಎಣ್ ತನಿ ಪ್ಪೇರುಯಿರೈ \*  
 ಉಱ್ಱಿ ಇರುವಿನೈಯಾಯ್ \* ಉಯಿರಾಯ್ ಪ್ಪಯನಾಯ್ ಅವೈಯಾಯ್ \*  
 ಮುಱ್ಱಿ ಇಮ್ಮೂವುಲಗುಂ \* ಪೆರುಂ ತೂಱಾಯ್ ತ್ತೂಱ್ಱಿಲ್ ಪುಕ್ಕು \*  
 ಮುಱ್ಱಿ ಕ್ಕರಂದೊಳಿತ್ತಾಯ್ !\* ಎಣ್ ಮುದಲ್ ತನಿ ವಿತ್ತೇಯೋ ! (೮)

ಮುದಲ್ ತನಿ ವಿತ್ತೇಯೋ !\* ಮುಱುಮೂವುಲಗಾದಿಕ್ಕೆಲ್ಲಾಂ \*  
 ಮುದಲ್ ತನಿ ಉನ್ನೈ ಉನ್ನೈ \* ಎನ್ನೈ ನಾಳ್ ವಂದು ಕೂಡುವಣ್ ನಾಣ್ \*  
 ಮುದಲ್ ತನಿ ಅಂಗುಂ ಇಂಗುಂ \* ಮುಱುಮುಱ್ಱುಱು ವಾಱ್ ಪಾಱಾಯ್ \*  
 ಮುದಲ್ ತನಿ ಶೂಱ್ಂದಗನ್ನಾಱ್ಂದುಯರ್ಂದ \* ಮುಡಿವಿಲೀಯೋ ! (೯)

‡ಶೂಱ್ಂದಗನ್ನಾಱ್ಂದುಯರ್ಂದ \* ಮುಡಿವಿಲ್ ಪೆರುಂ ಪಾಱಿಯೋ \*  
 ಶೂಱ್ಂದದನಿಲ್ ಪೆರಿಯ \* ಪರ ನಣ್ ಮಲರ್ ಚ್ಚೋದೀಯೋ \*

ಶೂೞ್ಂದದನಿಲ್ ಪೆರಿಯ \* ಶುಡರ್ ಇಾನ ಇನ್ನಮೇಯೋ ! \*

ಶೂೞ್ಂದದನಿಲ್ ಪೆರಿಯ \* ಎೞ್ ಅವಾವಱ ಚ್ಚೂೞ್ಂದಾಯೇ ! (೧೦)

‡ಅವಾವಱ ಚ್ಚೂೞ್ \* ಅರಿಯೈ ಅಯನೈ ಅರನೈ ಅಲಱ್ಱಿ \*

ಅವಾವಱ್ಱಿ ವೀಡು ಪೆಱ್ಱಿ \* ಕುರುಗೂರ್ ಚ್ಚಡಗೋಬೞ್ ಶೋನ್ನ \*

ಅವಾವಿಲ್ ಅಂದಾದಿಗಳಾಲ್ \* ಇಪ್ಪೆಯಾಯಿರಮುಂ \* ಮುಡಿಂದ

ಅವಾವಿಲ್ ಅಂದಾದಿ ಇಪ್ಪತ್ತಱ್ಱಿಂದಾರ್ \* ಪಿಱಿಂದಾರ್ ಉಯರ್ಂದೇ (೧೧)

|| ನಮ್ನಾೞ್ವಾರ್ ತಿರುವಡಿಗಳೇ ಶರಣಂ ||